

ಈ ಜೀವವಿದ್ದು ಫಲವೇನು

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 81.
- 2. Ref.:** Purandara Sahitya Darshana, Samputa 1, Jeevana Darshana edited by Prof. S.K. Ramachandra Rao, page No. 91.
- 3. Ref.:** Shri Purandara Dasara Sahitya Part – 2, Aartha Bhaava, edited by Shri Betageri Krishna Sharma and Shri Bengeri Huchha Rayaru, page No. 104.
- 4. Ref.:** Samagra Dasa Sahitya, Samputa 3.2 published by Kannada & Culture Dept, Govt of Karnataka, Bengaluru, page No. 108.
- 5. Note:** Lyrics mentioned here are as per Ref. 1. The wordings in Ref. 2 are same as in Ref. 1. The lyrics given in Ref. 3 are slightly different. The wordings in Ref. 4 are same as in Ref. 3. Except Ref. 1, other references have only 5 stanzas. Hence, I have considered Ref. 1 as standard and taken that for listing here. Also, few errors are there in all these lyrics. They have been corrected to suit the meaning and spellings. The corrections, referred in brackets, are given in **yellow highlights**. These words seem to be more apt.
- 6. Note:** Singer has followed these lyrics.

ರಾಗ: ಉದಯರಾಗ

ತಾಳ: ಝಂಪೆ

ಈ ಜೀವವಿದ್ದು ಫಲವೇನು ಚೆಲುವ

ರಾಜೀವಲೋಚನನ ನೆನೆಯದ ಪಾಪಿ ತನುವಿನಲಿ || ಪ ||

ಅರುಣ ಉದಯದಲೆದ್ದು ಹರಿಯ ಸ್ಮರಣೆಯ ಮಾಡಿ

ಗುರು ಹಿರಿಯರ ಮನದಲ್ಲಿ ನೆನೆದು ನೆನೆದು

(ಪರಮ ಸುಖಿಯಾಗಿ) ನದಿಯೊಳು ಮಿಂದು ರವಿ-

(ಪರಮ ಶುಚಿಯಾಗಿ)

ಗರ್ಭ್ಯವನೆಯದ ಪಾಪಿಯಾದ ಈ ತನುವಿನಲಿ || 1 ||

(ಹೊನ್ನ ಕಲಶದಲಿ) ಅಗೋದಕವ ತಂದು ಶ್ರೀ ಹರಿಗೆ

(ಹೊನ್ನ ಗಿಂಡಿಯಲಿ)

ಚೆನ್ನಾಗಿ ಅಭಿಷೇಕವನು ಮಾಡಿ

ರನ್ನದುಡಿಗಳ ಉಡಿಸಿ ರತ್ನಗಳ ಅಳವಡಿಸಿ
ಕಣ್ಣಿನಲಿ ನೋಡಲರಿಯದ ಕಪಟ ತನುವಿನಲಿ || 2 ||

ತುಳಸಿ ದಳಗಳು ಪುಷ್ಪಮಾಲಿಕೆಯು ನವರತ್ನ
ಹೊಳೆವ ಕೌಸ್ತುಭವು ಕೊರಳಲ್ಲಿ ಪದಕ
ನಳಿನಾಕ್ಷಗಿಟ್ಟು ಕರ್ಪೂರದಾರತಿಯೆತ್ತಿ
(ಕಣ್ಣಿನಲಿ) ನೋಡಲರಿಯದ ಕಪಟ ತನುವಿನಲಿ || 3 ||

(ಕಳೆಯ)

ಪರಿಪರಿಯ ಭಕ್ತ್ಯ ಪಾಯಸ ಶಾಕ ಶಾಲ್ಯನ್ನ
ವರರಸ ಘೃತ ಗುಡ ಕ್ಷೀರ ದಧಿಯು
ಪರಮ ಪುರುಷಗೆ ತಂದು ನೈವೇದ್ಯವನೆ ಮಾಡಿ
ಹರುಷದಲಿ ಕೈಮುಗಿಯಲರಿಯದ ಕಪಟ ತನುವಿನಲಿ || 4 ||

ನಿತ್ಯ ನೈಮಿತ್ತ ಕರ್ಮಗಳನು ಮಾಡಿ ಬಹು
ಅರ್ತಿಯಿಂದ ಅತಿಥಿಗಳನೆಲ್ಲ ಕರೆಸಿ
ವಿತ್ತವಿದ್ದಾಗಲೇ ಹರಿಯ ಪೂಜೆಯ ಮಾಡಿ ಸ-
ವೋತ್ತಮನ ಪ್ರೀತಿಬಡಿಸದ ವ್ಯರ್ಥ ತನುವಿನಲಿ || 5 ||

ಪ್ರತಿ ದಿನವು ಹರಿ ನಾಮ ಸಕಲ ವೇದ ಪುರಾಣ
ಕಥೆಗಳನು ಕೇಳಿ ಮನ ದಣಿದು ದಣಿದು
ಅತಿಶಯದ ಮಧ್ಯ ಮತವನನುಸರಿಸದೆ ಪರ-
ಗತಿಗೆ ಸಾಧನವ ಸಾಧಿಸಲರಿಯದಿಹ ಮೂಢ ಈ ತನುವಿನಲಿ || 6 ||

ಉರಗಾದ್ರಿಯಲಿ (ಚಂದ್ರ ಪುಷ್ಕರಿಣಿ) ಮೊದಲಾದ
ಪರಿಪರಿ ತೀರ್ಥದಲಿ ಮುಣುಗಿ ಮುಣುಗಿ
ತಿರುವೇಂಗಳಪ್ಪ ಶ್ರೀ ಪುರಂದರ ವಿಠಲನ
ಚರಣ ಸೇವೆಯ ಮಾಡಲರಿಯದ ಕಪಟ ತನುವಿನಲಿ || 7 ||

(ಸ್ವಾಮಿ ಪುಷ್ಕರಣಿ)

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ರಾಜೀವಲೋಚನ - ತಾವರೆಗಣ್ಣಿನವ (ರಾಜೀವ = ತಾವರೆ, ಕಮಲ)

ಅರ್ಘ್ಯ - ಪೂಜೆಯ ಸಲುವಾಗಿ ನೀಡುವ ಬೋಗಸೆ ನೀರು.

ಅಗ್ರೋದಕ - ದೇವರ ಪೂಜೆಗಂದೇ ಮೀಸಲಾಗಿರಿಸಿದ ನೀರು, ಮೀಸಲು ನೀರು (ಅರ್ಘ್ಯೋದಕ

ಅಗ್ರೋದಕ ಎಂದಾಗಿದೆಯೇ) = ಅಗ್ರ + ಉದಕ

ಕೌಸ್ತುಭ - ವಿಷ್ಣುವಿನ ಎದೆಯಲ್ಲಿರುವ ಆಭರಣ ವಿಶೇಷ.

ಭಕ್ತ್ಯ - ತಿನಿಸು.

ಶಾಕ - ಕಾಯಿಪಲ್ಲೆ.

ದಧಿಖಂಡ - ಹೆಪ್ಪುಗಟ್ಟಿದ ಮೊಸರು; ಕ್ಷೀರ - ಹಾಲು; ಘೃತ - ತುಪ್ಪ.

ಉರಗಾದ್ರಿ - ಶೇಷಾದ್ರಿ - - ಶೇಷಾಚಲ; ತಿರುಮಲೆಯ ಏಳು ಬೆಟ್ಟಗಳಲ್ಲಿ ಒಂದು.

ಮುಣುಗಿ ಮುಣುಗಿ - ಮುಳುಗಿ ಮುಳುಗಿ, ಮತ್ತೆ ಮತ್ತೆ ಸ್ನಾನ ಮಾಡಿ.

ತಿರುವೆಂಗಳಪ್ಪ - ತಿರುವೆಂಗಳಡದ ಒಡೆಯ, ವೆಂಕಟಾಚಲಪತಿ.

ನಳನಳಿಸುವ = ಕೋಮಲವಾದ, ತಾಜಾತನವಿರುವ

ಕಳೆ = ಸೌಂದರ್ಯ, ಕಾಂತಿ

ಚಂದ್ರ ಪುಷ್ಕರಣಿ = ಸ್ವಾಮಿ ಪುಷ್ಕರಣಿ ಇರಬೇಕು

Classification: Keerthane

Ankita: sri purandara vittala

Location: Tirupati

Category: Aartha Bhava

Sub-Category: jiva, padma, deha, phala, Krishna, udaya, smarane, nadi, surya, arghya, papa, niru, abhisheka, ratna, kannu, pushpa, tulasi, abharana, arati, tuppa, halu, Narayana, kai, tirupati, tirtha, srinivasa, bhajane, Madhva, karma, puje, vyartha, priti, hari sarvottama, naivedya, santosha, mosa, bangara,

Pravachana: NA

Explanation: NA